



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ವಾರಪತ್ರಿಕೆ

ಸಂಪುಟ : 28 | ಸಂಚಿಕೆ : 33 | ನವೆಂಬರ್ 24, 2021 | ಬುಧವಾರ | ಪುಟಗಳು : 8 | ಬೆಲೆ : 2/-

ರೈತರ ಚಾರಿತ್ರಿಕ ಹೋರಾಟಕ್ಕೆ ಸಂದ ಭಾಲಿ ದೊಡ್ಡ ವಿಜಯ ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳು ರದ್ದು : ಪ್ರಧಾನಿ ಮಹತ್ವದ ಘೋಷಣೆ

ಹೊಸದಿಲ್ಲಿ : ಕಳೆದ ಒಂದು ವರ್ಷದಿಂದ ವ್ಯಾಪಕ ವಿರೋಧ, ಪ್ರತಿಭಟನೆಗೆ ಕಾರಣವಾಗಿದ್ದ ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ಮೋದಿ ಅವರು ಈ ಮೂರು ಕಾಯ್ದೆಗಳನ್ನು ರದ್ದುಗೊಳಿಸುತ್ತಿರುವುದಾಗಿ ಪ್ರಕಟಿಸಿದ್ದಾರೆ.

ಈ ತಿಂಗಳು ಆರಂಭವಾಗಿರುವ ಸಂಸತ್ ಅಧಿವೇಶನದಲ್ಲಿ ಕಾಯ್ದೆಗಳ ರದ್ದತಿ ಪ್ರತಿಕ್ರಿಯೆಯನ್ನು ಆರಂಭಿಸಿದ್ದೇವೆ ಎಂದಿದ್ದಾರೆ.

ರೈತರ ಅಭಿವೃದ್ಧಿ ನಮ್ಮ ಪ್ರಮುಖ ಆದ್ಯತೆಯಾಗಿದೆ. ರೈತರಿಗೆ ವಿಮೆಗಳು ಸಮರ್ಪಕವಾಗಿ ಸಿಗುವಂತೆ ಖಾತರಿ ಪಡಿಸಲಾಗಿದೆ. ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಹೆಚ್ಚಿಸಲು ಹಾಗೂ ಸಗಟು ವ್ಯಾಪಾರ ಮಾರುಕಟ್ಟೆ ವ್ಯವಹಾರಗಳನ್ನು ಆನ್‌ಲೈನ್‌ನಲ್ಲಿ ನಡೆಸುವಂತೆ ಮಾಡಲು ನಾವು ಕ್ರಮಗಳನ್ನು ಕೈಗೊಂಡಿದ್ದೇವೆ. ಕೇಂದ್ರದ ಕೃಷಿ ಬಜೆಟ್ ಅನ್ನು ಐದು ಪಟ್ಟಿಗೂ ಅಧಿಕ ಹೆಚ್ಚಿಸಲಾಗಿದೆ. ಕಿರು ನೀರಾವರಿ ಅನುದಾನ ಹಂಚಿಕೆಯು ಈಗ 10,000 ಕೋಟಿ ರೂ ಇದೆ. ಪಶು ಸಂಗೋಪನೆ ಮತ್ತು ಮೀನುಗಾರಿಕೆಯಲ್ಲಿ ತೊಡಗಿರುವವರನ್ನೂ ವಿವಿಧ ಯೋಜನೆಗಳ ಫಲಾನುಭವಿಗಳ ಅಡಿಯಲ್ಲಿ ತರಲಾಗಿದೆ ಎಂದು ತಿಳಿಸಿದ್ದಾರೆ. ಪ್ರತಿಭಟನೆ ನಡೆಸುತ್ತಿರುವ ರೈತರು ತಮ್ಮ ಮನೆಗಳಿಗೆ ಹಿಂದಿರುಗುವಂತೆ ಮತ್ತು



ಹೊಸ ಆರಂಭ ಮಾಡುವಂತೆ ಮನವಿ ಮಾಡುತ್ತೇನೆ ಎಂದಿದ್ದಾರೆ.

ಮೂರು ಕರಾಳ ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡೆಯುವುದಾಗಿ ಪ್ರಧಾನಿ ಮಾಡಿರುವ ಘೋಷಣೆ ದೇಶದ ರೈತರ ಚಾರಿತ್ರಿಕ ಹೋರಾಟಕ್ಕೆ ಸಂದ ಭಾಲಿ ದೊಡ್ಡ ವಿಜಯವಾಗಿದೆ.

**7ನೇ ಬ್ಯಾಂಕ್ ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್
ಮ್ಯಾನೇಜ್‌ಮೆಂಟ್ ಕೋರ್ಸ್(ಡಿಯುಸಿಜಿಎಂ)ನ ಸಂಪರ್ಕ ತರಗತಿ(ಕಾಂಟ್ಯಾಕ್ಟ್ ಕ್ಲಾಸ್)
ಗಳು ದಿನಾಂಕ : 08.01.2022 ಮತ್ತು 09.01.2022ರಂದು ಜರುಗುವವೆ.**

ಬೆಂಗಳೂರು : ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ರಾಜ್ಯದಲ್ಲಿರುವ ಪಟ್ಟಣ ಸಹಕಾರ ಬ್ಯಾಂಕುಗಳ ಸಿಬ್ಬಂದಿಗಳಿಗೆ “ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್” ಕೋರ್ಸ್‌ನ್ನು ಈಗಾಗಲೇ ಪ್ರಾರಂಭಿಸುತ್ತದೆ. ಸದರಿ ಕೋರ್ಸ್‌ಗೆ ಈಗಾಗಲೇ ತಾವು ಅಭ್ಯರ್ಥಿಯಾಗಿ ಪ್ರವೇಶ ಪಡೆದಿರುತ್ತೀರಿ. ಸಂಪರ್ಕ ತರಗತಿಯ ದಿನಾಂಕವನ್ನು ಆರ್‌ಐಸಿಎಂ (ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ, ಬೆಂಗಳೂರು) ಬೆಂಗಳೂರು ಇವರು ದಿನಾಂಕ : 08.01.2022 & ದಿನಾಂಕ : 09.01.2022ರಂದು ಬೆಳಿಗ್ಗೆ 10.00 ಗಂಟೆಯಿಂದ ಸಾಯಂಕಾಲ 05.00 ಗಂಟೆಯವರೆಗೆ ಬೆಂಗಳೂರು, ಆರ್‌ಐಸಿಎಂ, ನಂ.67, ಪದ್ಮನಾಭನಗರ, ಬನಶಂಕರಿ 2ನೇ ಹಂತ, ಬೆಂಗಳೂರು-70 ಮತ್ತು ಬೆಳಗಾವಿಯ ಮಹಾಮಂಡಳದ ಕಛೇರಿ, ನಂ.ಸಿಎ-3, ಅಟೋನಗರ, (ಆರ್‌ಟಿಪಿ ಮೈದಾನದ ಹತ್ತಿರ), ಬೆಳಗಾವಿ-590015.

ಈ ಕೇಂದ್ರಗಳಲ್ಲಿ ಸಂಪರ್ಕ ತರಗತಿಗಳು ಜರುಗಲಿವೆ. ಅಭ್ಯರ್ಥಿಗಳು ತಾವು ಆಯ್ಕೆ ಮಾಡಿಕೊಂಡ ಕೇಂದ್ರದಲ್ಲಿ ಸಂಪರ್ಕ ತರಗತಿಗೆ ಕಡ್ಡಾಯವಾಗಿ ಹಾಜರಾಗತಕ್ಕದ್ದು. ಈಗಾಗಲೇ ತಮ್ಮ ಇ-ಮೇಲ್ ವಿಳಾಸಕ್ಕೆ ಸಂಪರ್ಕ ತರಗತಿಯ ಮತ್ತು ಲಿಖಿತ ಪರೀಕ್ಷೆಯ ಸ್ಥಳ, ವಿಷಯ, ವೇಳಾಪಟ್ಟಿಯನ್ನು ಕಳುಹಿಸಿಕೊಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮಹಾಮಂಡಳದ ಸಂಪರ್ಕಾಧಿಕಾರಿ ಶ್ರೀ ಎನ್. ರಮೇಶ್ (9448003167) ಮತ್ತು ಶ್ರೀ ಹೆಚ್.ಸಿ. ಶ್ರೀನಿವಾಸ್ (9110642779) ರವರುಗಳನ್ನು ಸಂಪರ್ಕಿಸಬಹುದಾಗಿದೆ.



ದಿನಾಂಕ : 30.11.2021ರಂದು
ಮಹಾಮಂಡಳದ 56ನೇ ವಾರ್ಷಿಕ ಮಹಾಸಭೆ

2



ಶ್ರೀ ಮಹಾಂತ ಶಿವಯೋಗಿ ಸಹಕಾರಿ
ಬ್ಯಾಂಕ್ : ವಾರ್ಷಿಕ ಸರ್ವಸಾಧಾರಣ ಸಭೆ

4



ನಿಮ್ಮ ಪ್ರಶ್ನೆ -
ನಮ್ಮ ಉತ್ತರ

7

ಅತ್ಯೀಯ ಸಹಕಾರಿಗಳೇ...



ನೇಗಿಲ ಕುಳದೊಳಗಡಗಿದ ಕರ್ಮ ನೇಗಿಲ ಮೇಲೆಯ ನಿಂತಿದೆ ಧರ್ಮ

ಕೋಟಿ ವಿದ್ಯಲಿಂಗತ ಮೇಟಿ ವಿದ್ಯೆಯೇ ಮೇಲು,
ಮೇಟಿಯೇ ರಾಣಿ ನಡೆದುದಲ್ಲದೆ
ದೇಶ ದಾಟವೇ ಕಡಕು ಸರ್ವಜ್ಞ

ಜನರ ಹಸಿವನ್ನು ತಣಿಸುವುದಕ್ಕಾಗಿ ಆಹಾರ ದಾನ್ಯಗಳನ್ನು ಬೆಳೆಯುವ ಕೃಷಿ ವಿದ್ಯೆಯೇ ಎಲ್ಲಾ ಬಗೆಯ ವಿದ್ಯೆಗಳಿಗಿಂತಲೂ ಮೇಲು, ಕೃಷಿ ಚಟುವಟಿಕೆ ನಡೆಯದಿದ್ದರೆ ದೇಶದ ಎಲ್ಲಾ ಬಗೆಯ ಚಟುವಟಿಕೆಗಳು ನಿಂತುಹೋಗುತ್ತವೆ ಎನ್ನುವುದು ಸರ್ವಜ್ಞನ ಈ ವಚನದ ಸಾರ.

ನಿಜ, ಅನ್ನ ಉಣ್ಣುವ ನಾವು ತನಗಾಗುತ್ತಿರುವ ಅನ್ಯಾಯದ ವಿರುದ್ಧ, ತನ್ನ ಉಳಿವಿಗಾಗಿ ಹೋರಾಡುತ್ತಿರುವ ರೈತರ ಪರವಾಗಿರಬೇಕು. ಅವರಿಗೆ ಕೃತಜ್ಞರಾಗಿರಬೇಕು. ಕೇಂದ್ರ ಸರ್ಕಾರ ತರಲು ಉದ್ದೇಶಿಸಿದ್ದ ಈ ಮೂರು ಕರಾಳ ಕೃಷಿ ಕಾಯ್ದೆಗಳು ಕೇವಲ ರೈತರಿಗಷ್ಟೇ ಅಲ್ಲ, ಅನ್ನ ಉಣ್ಣುವ ನಮ್ಮೆಲ್ಲರಿಗೂ ಮಾರಕವಾಗಿವೆ. ಕಾರಣ; ಈ ಕೃಷಿ ಸರಪಳಿಯಲ್ಲಿ ಬೆಳೆ ಬೆಳೆಯುವ ರೈತ ಒಂದು ತುದಿಯಾದರೆ, ಅದನ್ನು ಬಳಸುವ ನಾವುಗಳು ಆ ಕೊಂಡಿಯ ಮತ್ತೊಂದು ಕೊನೆಯಲ್ಲಿದ್ದೇವೆ. ಅತ್ತ ರೈತರನ್ನೂ ಇತ್ತ ನಮ್ಮನ್ನೂ ಶೋಷಿಸುವ ಮಧ್ಯವರ್ತಿ, ಕೊಬ್ಬಿ ಸಿರಿವಂತನಾಗುತ್ತಾ ಇದ್ದಾನೆ.

ಕೃಷಿ ಕಾಯ್ದೆಗೆ ರೈತ ಈ ಪರಿಯ ವಿರೋಧಕ್ಕೆ ಕಾರಣ, ಈ ಕಾಯ್ದೆ ಜಾರಿಯಾದ ಮೇಲೆ ಬೃಹತ್ ಕಾರ್ಮಿಕರೇಟ್ ಕಂಪನಿಗಳಿಗೆ ರೈತರ ಶೋಷಿಸಲು ಬೇಕಾದ ಬಹಳಷ್ಟು ಅನುಕೂಲಗಳನ್ನು ಇದು ಕಲ್ಪಿಸುತ್ತದೆ. ಮಾತ್ರವಲ್ಲ, ದೊಡ್ಡ ಕಂಪನಿಗಳು ಯಾವುದೇ ಮಿತಿಗಳಿಲ್ಲದೆ ಧಾನ್ಯಗಳನ್ನು ಸಂಗ್ರಹಿಸಿಟ್ಟುಕೊಳ್ಳಬಹುದಾಗಿದೆ. ಆದರೆ ರೈತರಿಗೆ ಹಾಗೆ ಸಂಗ್ರಹಿಸಲು ಮಿತಿಗಳು ಅನ್ವಯಿಸುತ್ತವೆ! ಇದು ಹೊಸ ತಿದ್ದುಪಡಿಯ ಮುಖ್ಯ ಆಘಾತಕರ ಅಂಶ.

ಆಹಾರ ಧಾನ್ಯಗಳನ್ನು ಬೃಹತ್ ಪ್ರಮಾಣದಲ್ಲಿ ಸಂಗ್ರಹಿಸಿಟ್ಟುಕೊಂಡ ನಂತರ ಕಾರ್ಮಿಕರೇಟ್ ಕಂಪನಿಗಳು ಬೇಡಿಕೆ-ಪೂರೈಕೆಯನ್ನು ನಿಯಂತ್ರಿಸುತ್ತವೆ. ಬೇಡಿಕೆ ಇಲ್ಲವೆಂದು ರೈತರ ಬೆಳೆಗೆ ಕಡಿಮೆ ಬೆಲೆಯನ್ನು ನಿಗದಿಪಡಿಸುತ್ತವೆ. ಕೊರತೆಯನ್ನು ಕಾರಣ ತೋರಿ, ಬೆಲೆ ಏರಿಕೆ ಮಾಡಿ ಗ್ರಾಹಕರನ್ನೂ ಶೋಷಣೆ ಮಾಡುತ್ತವೆ. ಇಂತಹ ಕಾಯ್ದೆ ಬೇಕಿದೆಯೇ? ಪ್ರಜ್ಞಾವಂತರು ಯೋಚಿಸಬೇಕಲ್ಲವೇ.

ಕೇಂದ್ರ ಸರ್ಕಾರ ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳು ರದ್ದುಪಡಿಸಿರುವುದು ಪಶ್ಚಾತ್ತಾಪದ ಮೊದಲ ಹೆಜ್ಜೆಯಾಗಿದೆ. ಜೊತೆಗೆ, ಕೃಷಿಕರ ಉಳಿದ ಬೇಡಿಕೆಗಳನ್ನು ಸಹ ಈಡೇರಿಸಬೇಕು. ಕಳೆದ ಒಂದು ವರ್ಷದಿಂದ ಬಿಸಿಲು, ಮಳೆ, ಚಳಿ, ಗಾಳಿ ಎನ್ನದೆ ನಿರಂತರವಾಗಿ ಮಹತ್ವಾ ಗಾಂಧಿಯವರ ಮಾರ್ಗದಲ್ಲಿ ಚಳವಳಿ ನಡೆಸಿದ ಕಾಯಕ ಯೋಗಿಗಳನ್ನು ಅಭಿನಂದಿಸುತ್ತೇನೆ. ಒಂದು ನೋವಿನ ಸಂಗತಿ, ಈ ಹೋರಾಟದಲ್ಲಿ 700ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ. ಮೊದಲೇ ನಿರ್ಧಾರವನ್ನು ತೆಗೆದುಕೊಂಡಿದ್ದರೆ, ಈ ಎಲ್ಲ ಅಮಾಯಕ ಜೀವಗಳು ಉಳಿಯುತ್ತಿದ್ದವು.

ನಮ್ಮ ಕುವೆಂಪು ವಿರಚಿತ ಉಳುವಾ ಯೋಗಿಯ ನೋಡಲ್ಲಿ ಕವನ ಕೊನೆಯ ಸಾಲುಗಳನ್ನು ಇಲ್ಲಿ ನೆನೆಪು ಮಾಡಿಕೊಳ್ಳಬಯಸುತ್ತೇನೆ.

ಯಾರು ಅರಿಯದ ನೇಗಿಲ ಯೋಗಿಯು ಲೋಕಕ್ಕೆ ಅನ್ನನನೀಯುವನು
ಹೆಸರನು ಬಯಸದೆ ಅತಿಸುಖ ಗಳಿಸದೆ ದುಡಿವನು ಗೌರವಕಾಶಿನದೆ
ನೇಗಿಲ ಕುಳದೊಳಗಡಗಿದ ಕರ್ಮ ನೇಗಿಲ ಮೇಲೆಯ ನಿಂತಿದೆ ಧರ್ಮ.

» ಎಚ್.ಕೆ. ಪಾಟೀಲ
ಅಧ್ಯಕ್ಷರು

ದಿನಾಂಕ : 30.11.2021ರಂದು

ಮಹಾಮಂಡಳದ 56ನೇ ವಾರ್ಷಿಕ ಮಹಾಸಭೆ

ಬೆಂಗಳೂರು : ಮಹಾಮಂಡಳದ 2020-21ನೇ ಸಾಲಿನ 56ನೇ ವಾರ್ಷಿಕ ಮಹಾಸಭೆಯನ್ನು 30ನೇ ನವೆಂಬರ್ 2021ರ ಮಂಗಳವಾರ ಮಧ್ಯಾಹ್ನ 12.00 ಗಂಟೆಗೆ ಮಹಾಮಂಡಳದ ದಿ|| ಕೆ.ಎಚ್. ಪಾಟೀಲ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಸಭೆಗೆ ಮಹಾಮಂಡಳದ ಅರ್ಹ ಸದಸ್ಯ ಬ್ಯಾಂಕುಗಳ ಪ್ರತಿನಿಧಿಗಳು ಭಾಗವಹಿಸಬೇಕಾಗಿ ವಿನಂತಿ. ಒಂದು ಸದಸ್ಯ ಬ್ಯಾಂಕಿನಿಂದ ಒಬ್ಬ ಪ್ರತಿನಿಧಿಗೆ ಮಹಾಸಭೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.

ಶೇ.80ರಷ್ಟು ಭಾರತೀಯರಿಗೂ ಸಂಬಳ ಸಾಲುತಿಲ್ಲ

ನವದೆಹಲಿ : ನಮ್ಮಲ್ಲಿ ಬಹುತೇಕ ಮಂದಿ ಎದುರಿಸುತ್ತಿರುವ ಪರಿಸ್ಥಿತಿಯನ್ನು ಅರ್ನೆಸ್ಟ್ ಅಂಡ್ ಯಂಗ್ ರಿಪೋರ್ಟ್ ಸಮೀಕ್ಷೆ ತೆರೆದಿಟ್ಟಿದ್ದು, ಭಾರತದ ನೌಕರರ ಪೈಕಿ ಶೇ.80 ರಷ್ಟು ಮಂದಿಗೆ ಮಾಸಾಂತ್ಯಕ್ಕೂ ಮುನ್ನವೇ ವೇತನದ ಹಣ ಖಾಲಿಯಾಗಿರುತ್ತದೆ ಎಂದು ಹೇಳಿದೆ.

ಇದಿಷ್ಟೇ ಅಲ್ಲ, ಶೇ.34 ರಷ್ಟು ಮಂದಿಯ ವೇತನ ತಿಂಗಳ ಮಧ್ಯಭಾಗದಲ್ಲೇ ಖಾಲಿಯಾಗಿರುತ್ತದೆ ಎಂಬ ಆಘಾತಕಾರಿ ಅಂಶವೂ ಈ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದ್ದು ಯೋಗ್ಯ ಮೊತ್ತವನ್ನು ತಮ್ಮ ವೇತನದಿಂದ ಉಳಿತಾಯ ಮಾಡುವುದಕ್ಕೆ ಸಾಧ್ಯವಾಗುತ್ತಿರುವುದು ಶೇ.13 ರಷ್ಟು ಮಂದಿಗೆ ಮಾತ್ರವಷ್ಟು ಏರುತ್ತಲೇ ಇರುವ ಜೀವನ, ಜೀವನಶೈಲಿಯ ಖರ್ಚನ್ನು ಕಳೆದುಕೊಳ್ಳುವ ಭೀತಿ, ಹಣಕಾಸಿನ ಬಳಕೆಯ ಕಳಪೆ ಯೋಜನೆಗಳು, ಸಾಲದ ಸುಳಿಗಳಿಂದಾಗಿ ಉದ್ಯೋಗಿಗಳು ತಮ್ಮ ವೇತನದಲ್ಲಿ ಉಳಿತಾಯವೂ ಮಾಡಲು ಸಾಧ್ಯವಾಗದೇ



ಮಾಸಾಂತ್ಯಕ್ಕೆ ಜೇಬು ಖಾಲಿ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು Wage Access in India: The final frontier of employee wellbeing ಎಂಬ ವರದಿಯಲ್ಲಿ ಉಲ್ಲೇಖಗೊಂಡಿದೆ.

ವೇತನ ಪಡೆಯುತ್ತಿರುವ 3,010 ಮಂದಿ ಭಾರತೀಯ-ರಿಂದ ಸಮೀಕ್ಷೆಯ ಅಂಕಿ-ಅಂಶಗಳನ್ನು ಸಂಗ್ರಹಿಸಲಾಗಿದೆ. ಈ ಪ್ರಕಾರ ಶೇ.38 ರಷ್ಟು ಭಾರತೀಯರಷ್ಟೇ ತಮ್ಮ ಆರ್ಥಿಕ ಸ್ಥಿತಿ ನಿರ್ವಹಣೆಯಲ್ಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಡಿಮೆ ಆದಾಯ ಹೊಂದಿರುವ ಗುಂಪುಗಳಲ್ಲಿ ಆರ್ಥಿಕ ಒತ್ತಡ ನಿರ್ಬಂಧಿತವಾಗಿಲ್ಲ ಎಂಬುದು ಮತ್ತೊಂದು ಆಸಕ್ತಿದಾಯಕ ಅಂಶವಾಗಿದೆ.

ಸೌಭಾಗ್ಯ ಮಹಿಳಾ ಸೌಹಾರ್ದ ಸಹಕಾರಿ ಬ್ಯಾಂಕ ನಿ., ಗದಗ ಬೆಳ್ಳಿ ಮಹೋತ್ಸವದ ಆಚರಣೆ ನಿಮಿತ್ಯ ವರ್ಷಪೂರ್ಣ ಕಾರ್ಯಕ್ರಮಗಳ ಆಚರಣೆ



ಗದಗ : ದಿನಾಂಕ : 10.11.2021ರಂದು ಬ್ಯಾಂಕಿನ ಸರ್ವಾಂಗೀಣ ಪ್ರಗತಿಗಾಗಿ ಶ್ರಮಿಸುತ್ತಿರುವ ಆಡಳಿತ ಮಂಡಳಿಯವರ ಬೋರ್ಡ್ ಮೀಟಿಂಗ್ ಹಾಗೂ 25ನೇ ವರ್ಷದ ಬೆಳ್ಳಿ ಮಹೋತ್ಸವದ ನಿಮಿತ್ಯ ಕೈಗೊಳ್ಳುತ್ತಿರುವ ವರ್ಷ ಪೂರ್ಣ ಕಾರ್ಯಕ್ರಮದ 2ನೇ ಕಾರ್ಯಕ್ರಮದಡಿಯಲ್ಲಿ ಇಬ್ಬರು ನಮ್ಮ ಬ್ಯಾಂಕಿನ ಉನ್ನತ ಗ್ರಾಹಕರನ್ನು ಗುರುತಿಸಿ ಅವರಿಗೆ ಅನುಕೂಲವಾಗುವ ಉದ್ಯೋಗಕ್ಕೆ ಸಹಾಯವಾಗುವ ಪರಿಕರಗಳನ್ನು ವಿತರಿಸುವ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಶ್ರೀಮತಿ ವೀಣಾ ಎ. ಪೋತ್ಸಿ ಅವರು ಗ್ರಾಹಕರಿಗೆ ಪರಿಕರಗಳನ್ನು ವಿತರಿಸಿ ಬ್ಯಾಂಕಿನೊಂದಿಗೆ ಒಳ್ಳೆಯ ಸಂಪರ್ಕ ಇಟ್ಟುಕೊಂಡು ನಿರಂತರ ಉಳಿತಾಯ ಅಭಿವೃದ್ಧಿ ಹೊಂದಬೇಕೆಂದು ವಿವರಿಸಿದರು. ಅದರಂತೆ ಇಪ್ಪತ್ತೈದನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವುದು ನಮಗೂ ಹಾಗೂ ನಮ್ಮ ನಿರ್ದೇಶಕರಿಗೂ ಅತ್ಯಂತ ಸಂತಸ ತಂದಿದೆ ಎಂದರು.

ಶ್ರೀಮತಿ ಶಹಬಾಜಬಾನು ಕಲೇಗಾರ ಅವರಿಗೆ “ಹೊಲಿಗೆ ಯಂತ್ರವನ್ನು” ಹಾಗೂ ರೇಣುಕಾ ಜಾಧವ ಇವರದ್ದು ಕಬ್ಬಿನ ಹಾಲಿನ ಅಂಗಡಿಯಿದ್ದು ಇವರಿಗೆ ಒಂದು ಟೇಬಲ್ ಹಾಗೂ ನಾಲ್ಕು ಕುರ್ಚಿಗಳನ್ನು ಹಾಗೂ ಒಂದು ಭತ್ತಿಯನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಶ್ರೀಮತಿ ನಂದಾ ಬಿ. ಹುಲಕೋಟಿ, ಶ್ರೀಮತಿ ರಮಾ.ಪಿ. ಅಡವಿ, ಶ್ರೀಮತಿ ವಿಜಯಾ ಡಿ. ದೇಶಪಾಂಡೆ, ಶ್ರೀಮತಿ ಸುಷ್ಮಾ ಆರ್. ಹುಲಕೋಟಿ, ಶ್ರೀಮತಿ ಮೀನಾಕ್ಷಿ ಮಲ್ಲಾಡದ, ಶ್ರೀಮತಿ ರೇಷ್ಮಾ ಬಸರಿಗಡದ, ಶ್ರೀಮತಿ ಜಾನಕಿ ಎಸ್. ಮಲ್ಲಾಪುರ, ಶ್ರೀಮತಿ ರೇಷ್ಮಾ ಕೆ. ನಾಗರಕಟ್ಟೆ, ಶ್ರೀಮತಿ ವಿದ್ಯಾ ಆರ್. ಹಬೀಬ, ಶ್ರೀಮತಿ ಮೀನಾಕ್ಷಿ ಎಸ್. ಬೆನಕಣ್ಣವರ, ಶ್ರೀಮತಿ ಶಶಿಕಲಾ ಪಿ. ಭರದ್ವಾಜ ಹಾಗೂ ಅಧ್ಯಕ್ಷರಾದ ಶ್ರೀಮತಿ ವೀಣಾ ಎ. ಪೋತ್ಸಿ ಹಾಗೂ ವ್ಯವಸ್ಥಾಪಕರಾದ ಶ್ರೀಮತಿ ಬಸವಣ್ಣಿ ಹಂಡಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ತೆರಿಗೆ ವ್ಯಾಪ್ತಿಗೆ ಕ್ರಿಪ್ಟೋ ಕರೆನ್ಸಿ ತರಲು ಸಿದ್ಧತೆ, ಮುಂದಿನ ಬಜೆಟ್ ಅಧಿವೇಶನದಲ್ಲಿ ಘೋಷಣೆ ನಿರೀಕ್ಷೆ

ಹೊಸದಿಲ್ಲಿ : ಕ್ರಿಪ್ಟೋ ಕರೆನ್ಸಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಕೇಂದ್ರ ಸರಕಾರ ಸಿದ್ಧತೆ ನಡೆಸಿದೆ. ಈ ನಿಟ್ಟಿನಲ್ಲಿ ಆದಾಯ ತೆರಿಗೆ ಕಾಯಿದೆಗೆ ಮುಂಬರುವ ಬಜೆಟ್‌ನಲ್ಲಿ ಕೆಲವು ಬದಲಾವಣೆ ನಡೆಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲವರು ಈಗಾಗಲೇ ಕರೆನ್ಸಿ ಮೂಲಕ ಲಭಿಸಿರುವ ಆದಾಯಕ್ಕೆ ಕ್ಯಾಪಿಟಲ್ ಗೇನ್ಸ್ (ಬಂಡವಾಳ ವೃದ್ಧಿ) ತೆರಿಗೆಯನ್ನು ಪಾವತಿಸುತ್ತಿದ್ದಾರೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಡಿಯಲ್ಲಿಯೂ ಇತರ ಸೇವೆ ವ್ಯಾಪ್ತಿಯ ಅಡಿಯಲ್ಲಿ ತೆರಿಗೆ ವಿಧಿಸಲು ಅವಕಾಶ ಇದೆ ಎಂದು ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ತಿಳಿಸಿದ್ದಾರೆ.

"ಕ್ರಿಪ್ಟೋ ಕರೆನ್ಸಿಗೆ ಸಂಬಂಧಿಸಿ ತೆರಿಗೆ ವಿಧಿಸಲು ಕಾಲ ಸನ್ನಿಹಿತವಾಗಿದೆ. ಕಾನೂನಿನಲ್ಲಿ ಕೆಲ ಬದಲಾವಣೆ ತರಲು ಸಮಾಲೋಚನೆ ನಡೆಸಲಾಗುತ್ತಿದೆ. ಆದರೆ ಇದು ಬಜೆಟ್ ಚಟುವಟಿಕೆಯೂ ಆಗಿರಲಿದೆ," ಎಂದು ತರುಣ್ ಬಜಾಜ್ ವಿವರಿಸಿದ್ದಾರೆ. ಕ್ರಿಪ್ಟೋ ಕರೆನ್ಸಿಗಳ ಮೂಲಕ ಆದಾಯ ಗಳಿಸುವುದಿದ್ದರೆ ಅದಕ್ಕೆ ತೆರಿಗೆ ನಿಯಮಗಳೂ ಅನ್ವಯವಾಗುವುದು ಅವಶ್ಯಕ. ಅದು ಮೂಲದಲ್ಲಿಯೇ ಸಂಗ್ರಹಿಸುವ ತೆರಿಗೆಯೇ (ಟೆಸಿಎ) ಅಥವಾ ಬೇರೆಯೇ ಎಂಬುದನ್ನು ನಿರ್ಧರಿಸಬೇಕಾಗಿದೆ. ಈಗಾಗಲೇ ಕೆಲ ತೆರಿಗೆ ನಿಬಂಧನೆಗಳ ಪ್ರಕಾರ ಇದು ಆಸ್ತಿಯಾಗಿದ್ದು, ಕ್ಯಾಪಿಟಲ್ ಗೇನ್ಸ್ ತೆರಿಗೆ ಅನ್ವಯವಾಗುತ್ತದೆ ಎಂದು ಅವರು ತಿಳಿಸಿದರು.

ಕ್ರಿಪ್ಟೋ ಕರೆನ್ಸಿಗಳಿಗೆ ಸಂಬಂಧಿಸಿ ಪ್ರತ್ಯೇಕ ವಿಧೇಯಕವನ್ನು ಕೂಡ ಸರಕಾರ ಮುಂಬರುವ ನವೆಂಬರ್ 29ರಿಂದ ಆರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಮಂಡಿಸುವ ನಿರೀಕ್ಷೆ ಇದೆ. ಸದ್ಯಕ್ಕೆ ಕ್ರಿಪ್ಟೋ ಕರೆನ್ಸಿ ಬಳಕೆಗೆ ಯಾವುದೇ ನಿಯಂತ್ರಕ ವ್ಯವಸ್ಥೆ ಅಥವಾ ನಿಷೇಧವಾಗಲಿ ದೇಶದಲ್ಲಿ ಜಾರಿಯಲ್ಲಿ ಇಲ್ಲ.



ಶ್ರೀ ಮಹಾಂತ ಶಿವಯೋಗಿ ಸಹಕಾರಿ ಬ್ಯಾಂಕ್ : ವಾರ್ಷಿಕ ಸರ್ವಸಾಧಾರಣ ಸಭೆ



ಮುರಗೋಡ : ದಿ ಮಹಾಂತ ಶಿವಯೋಗಿ ಸಹಕಾರಿ ಬ್ಯಾಂಕಿನ 2020-21ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆಯು ದಿನಾಂಕ : 13.11.2021ರಂದು ಬ್ಯಾಂಕಿನ ಸಭಾಂಗಣದಲ್ಲಿ ಜರುಗಿತು. ಸಭೆಯ ದಿವ್ಯಸಾನಿಧ್ಯವನ್ನು ವಹಿಸಿದ್ದ ಶ್ರೀ ನೀಲಕಂಠ ಮಹಾಸ್ವಾಮಿಗಳು, ಮಹಾಂತ ದುರದುಂಡೇಶ್ವರ ಮಠ ಮುರಗೋಡ ಇವರು ಬ್ಯಾಂಕಿನ ಅಧ್ಯಕ್ಷರಾದ ಶಂಕರಯ್ಯ ಎಸ್. ಮಲ್ಲಯ್ಯನವರ ನೇತೃತ್ವದಲ್ಲಿ ಬ್ಯಾಂಕ್ ಪ್ರಗತಿಪಥದತ್ತ ಸಾಗುತ್ತಿದ್ದು, ಇನ್ನು ಹೆಚ್ಚಿನ ಪ್ರಗತಿ ಹೊಂದಿ ಪ್ರತಿಷ್ಠಿತ ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ಒಂದಾಗಲಿ ಎಂದು ಆಶೀರ್ವಚನ ನೀಡಿದರು. ಬ್ಯಾಂಕಿನ ಅಧ್ಯಕ್ಷರಾದ ಶಂಕರಯ್ಯ ಎಸ್. ಮಲ್ಲಯ್ಯನವರ ರವರು ಮಾತನಾಡಿ ಬ್ಯಾಂಕು 31.03.2021ಕ್ಕೆ ರೂ.171.59ಲಕ್ಷ ಷೇರು ಬಂಡವಾಳ, ರೂ.3402.99ಲಕ್ಷ ಠೇವಣಿಗಳು, ರೂ.372.98ಲಕ್ಷ ನಿಧಿಗಳು, ರೂ.2504.99ಲಕ್ಷ ಸಾಲ ಮತ್ತು ಮುಂಗಡಗಳು, ರೂ.4109.29ಲಕ್ಷ ದುಡಿಯುವ ಬಂಡವಾಳವನ್ನು ಹೊಂದಿ, ರೂ.34.67ಲಕ್ಷ ಲಾಭವನ್ನು ಗಳಿಸಿದೆ ಎಂದು ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ಬ್ಯಾಂಕಿನ ಎಲ್ಲಾ ಆಡಳಿತ ಮಂಡಳಿ ನಿರ್ದೇಶಕರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಶ್ರೀಮತಿ ಆರ್.ಸಿ.ಹಿರೇಮಠ ಸ್ವಾಗತಿಸಿದರು. ಎ.ಜಿ. ಕಾಜಗಾರ ನಿರೂಪಿಸಿದರು. ವ್ಯವಸ್ಥಾಪಕ ವಿಜಯ ಪ್ರಕಾಶ ಪಟ್ಟಣಶೆಟ್ಟಿ ವರದಿ ವಾಚನ ಮಾಡಿದರು. ಕೊನೆಯಲ್ಲಿ ಎ.ಬಿ.ಹುಕ್ಕೇರಿ ವಂದನಾರ್ಪಣೆ ಸಲ್ಲಿಸಿದರು.

ದಿ ಟೆಕ್ಸ್ಟೈಲ್ ಮ್ಯಾನುಫ್ಯಾಕ್ಚರರ್ಸ್ ಕೋ-ಆಪರೇಟಿವ್ ಬ್ಯಾಂಕ್ :

58ನೇ ವಾರ್ಷಿಕೋತ್ಸವ ಅಂಗವಾಗಿ ಶ್ರೀ ಕೆ.ಸಿ. ಪುಟ್ಟಯ್ಯ ಸಭಾ ಭವನ ಹಾಗೂ ಆಡಳಿತ ಮಂಡಳಿ ಕಛೇರಿ ಪ್ರಾರಂಭೋತ್ಸವ



ದೊಡ್ಡಬಳ್ಳಾಪುರ : ಟೆಕ್ಸ್ಟೈಲ್ ಮ್ಯಾನುಫ್ಯಾಕ್ಚರರ್ಸ್ ಕೋ-ಆಪರೇಟಿವ್ ಬ್ಯಾಂಕಿನ 58ನೇ ವಾರ್ಷಿಕೋತ್ಸವದ ಅಂಗವಾಗಿ ನೂತನವಾಗಿ ನಿರ್ಮಿಸಿದ ಶ್ರೀ ಕೆ.ಸಿ. ಪುಟ್ಟಯ್ಯ ಸಭಾ ಭವನ ಹಾಗೂ ಆಡಳಿತ ಮಂಡಳಿ ಕಛೇರಿ ಉದ್ಘಾಟನೆಯನ್ನು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಕೆ.ಪಿ. ವಾಸುದೇವ್ ನೆರವೇರಿಸಿದರು. ನಂತರ ಮಾತನಾಡಿ ಬ್ಯಾಂಕಿನ ನಿಧಿಯಿಂದ ಯಾವುದೇ ಹಣ ತೆರೆಯದೇ 12ವರ್ಷದಿಂದ ಕ್ರೋಢೀಕರಿಸಿದ ಬ್ಯಾಂಕ್ ಕಟ್ಟಡ ನಿಧಿಯಿಂದ ನೂತನ ಕಟ್ಟಡಗಳನ್ನು ನಿರ್ಮಿಸಲಾಗಿದೆ. ನೇಕಾರರಿಗೆ ನೆರವಾಗುವ ನಿಟ್ಟಿನಲ್ಲಿ ಆರಂಭವಾಗಿರುವ ಟಿಎಂಸಿ ಬ್ಯಾಂಕ್ ನೇಕಾರರು, ಸಣ್ಣ ಉದ್ಯಮಿಗಳು ಸೇರಿದಂತೆ ವಿವಿಧ ವರ್ಗಗಳ ಆರ್ಥಿಕ ಸಬಲೀಕರಣಕ್ಕೆ ನೆರವಾಗುತ್ತಿದೆ ಎಂದು ತಿಳಿಸಿದರು.

ಟಿಎಂಸಿ ಬ್ಯಾಂಕ್ ಮಾರ್ಚ್ 2020ರ ಅಂತ್ಯಕ್ಕೆ 20.44ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಬ್ಯಾಂಕ್ ಅಭಿವೃದ್ಧಿ ಹೊಂದುತ್ತಿದೆ. ಆದರೆ ಮಾರ್ಚ್ 2020ರ ನಂತರ ಕೋವಿಡ್ ಕಾರಣದಿಂದಾಗಿ ವಹಿವಾಟಿನಲ್ಲಿ ಕುಸಿತ ಕಂಡಿದೆ. ಬ್ಯಾಂಕಿನಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಆರೋಗ್ಯ ಶಿಬಿರಗಳಂತಹ ಕಾರ್ಯಕ್ರಮ

ಹಮ್ಮಿಕೊಳ್ಳಲಾಗುತ್ತಿದ್ದು, ಈ ಬಾರಿ ಕೋವಿಡ್‌ನಿಂದ ಸ್ಥಗಿತಗೊಂಡಿದೆ. ಸದಸ್ಯರ ಕೋರಿಕೆ ಮೇರೆಗೆ ಶೇ.10 ಡಿವಿಡೆಂಡ್ ನೀಡಲಾಗುತ್ತಿದೆ. ಬ್ಯಾಂಕಿನಲ್ಲಿ ರಾಜ್ಯ ಸರ್ಕಾರದ ಸಾಲ ಮನ್ನಾ ಯೋಜನೆಯಡಿ 207 ನೇಕಾರರ ಸಾಲ ಮನ್ನಾ ಮಾಡಲಾಗಿದೆ. ಅಕ್ಟೋಬರ್ 10ರ ಚೆಕ್ ಕ್ಲಿಯರಿಂಗ್ ಹಾಗೂ ಆರ್‌ಟಿಎಸ್ ಸೌಲಭ್ಯ ವರ್ಷದ 365 ದಿನಗಳ ಚಾಲ್ತಿಯಲ್ಲಿದೆ. ಸದಸ್ಯರು ಹೆಚ್ಚಿನ ಹಣವನ್ನು ಬ್ಯಾಂಕಿನ ವಹಿವಾಟುಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಬ್ಯಾಂಕ್ ಮತ್ತಷ್ಟು ಏಳಿಗೆಯಾಗುವಂತೆ ಸಹಕರಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಜಿ. ಮಂಜುನಾಥ್, ನಿರ್ದೇಶಕರಾದ ಎ.ಆರ್. ಶಿವಕುಮಾರ್, ಪಿ.ಸಿ. ವೆಂಕಟೇಶ್, ಎ.ಎಸ್. ಕೇಶವ, ಕೆ.ಜಿ. ಗೋಪಾಲ್, ಡಿ. ಪ್ರಶಾಂತ್ ಕುಮಾರ್, ನಾರಾಯಣ್ ಎನ್. ನಾಯ್ಡು, ಬಿ.ಆರ್. ಉಮಾಕಾಂತ್, ಎ.ಗಿರಿಜಾ, ಡಾ. ಆರ್.ಇಂದಿರಾ, ವೃತ್ತಿಪರ ನಿರ್ದೇಶಕರಾದ ಕೆ.ಎಂ. ಕೃಷ್ಣಮೂರ್ತಿ, ಪ್ರಭಾರ ವ್ಯವಸ್ಥಾಪಕರಾದ ಎ.ಎಸ್. ಪುಷ್ಪಲತಾ ಮತ್ತಿತರರಿದ್ದರು.

ಶ್ರೀ ಗೋಕರ್ಣನಾಥ ಕೋ-ಆಪರೇಟಿವ್ ಬ್ಯಾಂಕಿನ ವಾರ್ಷಿಕ ಮಹಾಸಭೆ

ಶ್ರೀ ಗೋಕರ್ಣನಾಥ ಕೋ-ಆಪರೇಟಿವ್ ಬ್ಯಾಂಕ್ ಲಿ. ಮಂಗಳೂರು ಇದರ 97 ನೇ ವಾರ್ಷಿಕ ಸಾಮಾನ್ಯ ಸಭೆಯು ದಿನಾಂಕ 12-11-2021ರಂದು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಎಂ. ರಾಮಚಂದ್ರವರ ಅಧ್ಯಕ್ಷತೆಯಲ್ಲಿ ವೀಡಿಯೋ ಕಾನ್ಫರೆನ್ಸ್/ವರ್ಚುವಲ್ ಮೀಟಿಂಗ್ ಮುಖಾಂತರ ಜರುಗಿತು.

2020-21 ನೇ ಸಾಲಿನಲ್ಲಿ ಬ್ಯಾಂಕು ರೂ. 245.79 ಲಕ್ಷ ನಿರ್ವಹಣಾ ಲಾಭ ಗಳಿಸಿ "148.80 ಲಕ್ಷ ನಿವ್ವಳ ಲಾಭ" ಗಳಿಸಿರುತ್ತದೆ. ಬ್ಯಾಂಕಿನಲ್ಲಿ ಒಟ್ಟು 36915 ಮಂದಿ ಪಾಲುದಾರ ಸದಸ್ಯರುತ್ತಾರೆ.

ದಾಖಲೆಯ ಸಾಧನೆಗಳು

- 2020-21ನೇ ಸಾಲಿನಲ್ಲಿ ನಿವ್ವಳ ಅನುತ್ಪಾದಕ ಸಾಲದ ಶೇಕಡಾ ಪ್ರಮಾಣ - 0%
- ಬಂಡವಾಳ ಸಾಮರ್ಥ್ಯಅನುಪಾತ (ಸಿಆರ್ಎಆರ್) ಶೇಕಡಾ-29.03 ಆಗಿರುತ್ತದೆ.
- ಬ್ಯಾಂಕಿನ ಎನ್.ಪಿ.ಎ., ಸಿ.ಆರ್.ಎ.ಆರ್ ಮತ್ತು ಲಾಭ ಗಳಿಕೆ ಮಾನ ದಂಡಗಳ ಅನ್ವಯ ಭಾರತೀಯ ರಿಸರ್ವ್ ಬ್ಯಾಂಕಿನ ಮೆಚ್ಚುಗೆಗೆ ಪಾತ್ರವಾಗಿದೆ.
- ಕಳೆದ ಹಲವಾರು ವರ್ಷಗಳಿಂದ ಆಡೀಟ್ ವರ್ಗೀಕರಣ "ಎ"ತರಗತಿ.

ಮೇಲಿನ ಎಲ್ಲಾ ಅಂಕಿ ಅಂಶಗಳ ಸಂಪೂರ್ಣ ವರದಿಯನ್ನು ಬ್ಯಾಂಕಿನ ಪ್ರಭಾರ ಜನರಲ್ ಮೇನೇಜರ್ ಶ್ರೀ ರಾಜಾರಾಮ್ ಬಿ.ಅಂಚನರವರು ಸರ್ವ ಸದಸ್ಯರ ಸಭೆಗೆ ಮಂಡಿಸಿದರು. ಸರ್ವ ಸದಸ್ಯರು ಸರ್ವಾನುಮತದಿಂದ ಅನುಮೋದಿಸಿದರು. ಬ್ಯಾಂಕಿನ ಅಭಿವೃದ್ಧಿಗೆ ಪೂರಕವಾಗಿ ಸದಸ್ಯರು ಅಪೇಕ್ಷಿಸಿದ ಪ್ರಶ್ನೆ, ಸಲಹೆ, ಸೂಚನೆಗಳಿಗೆ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಎಂ.ರಾಮಚಂದ್ರ ಮತ್ತು ಬ್ಯಾಂಕಿನ ಪ್ರಭಾರ ಜನರಲ್ ಮೇನೇಜರ್ ಶ್ರೀ ರಾಜಾರಾಮ್ ಬಿ.ಅಂಚನರವರು ಉತ್ತರಿಸಿದರು ಹಾಗೂ ಬ್ಯಾಂಕಿನಲ್ಲಿ ಗ್ರಾಹಕರಿಗೆ



ಪರಿಚಯಿಸಲಾದ ನೂತನ ಸೌಲಭ್ಯಗಳಾದ RTGS/NEFT, ಅಂತರ್ ಶಾಖಾ ಹಣ ವರ್ಗಾವಣೆ, ಸೇಫ್ ಲಾಕರ್, ಮೊಬೈಲ್ ಬ್ಯಾಂಕಿಂಗ್, ಎಸ್.ಎಂ.ಎಸ್. ಸೌಲಭ್ಯ, ರೂಪೇಡೆ ಬಿಟ್‌ಕಾರ್ಡ್, IMPS, POS, E-Com ಸೌಲಭ್ಯಗಳ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ವಿನಂತಿಸಿದರು.

ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ಕೃಷ್ಣಪ್ಪ ಪೂಜಾರಿರವರು ವಂದನಾರ್ಪಣೆ ಸಲ್ಲಿಸಿದರು. ನಿರ್ದೇಶಕರುಗಳಾದ ಶ್ರೀ ಯೋಗೀಶ್ ಕೋಟ್ಯಾನ್, ಶ್ರೀ ಜಿ. ಸದಾನಂದ ಅಮೀನ್, ಶ್ರೀ ಕುಪ್ಪ ಪೂಜಾರಿ, ಶ್ರೀ ಅಶೋಕ್ ಸುವರ್ಣ, ಶ್ರೀ ಜಗದೀಶ ಎನ್., ಶ್ರೀ ಶೇಖರ ಬಂಗೇರ, ಶ್ರೀ ಕೆ. ಪದ್ಮನಾಭ ಕೋಟ್ಯಾನ್, ಶ್ರೀ ಹರೀಶ್ ಪೂಜಾರಿ ಕೆ., ಶ್ರೀ ಚಂದ್ರಶೇಖರ್‌ಕುಮಾರ್, ಶ್ರೀ ನಾಗರಾಜ, ಶ್ರೀಮತಿ ಎಂ. ಗಾಯತ್ರಿ, ಶ್ರೀಮತಿ ಗಾಯತ್ರಿ ಗಣೇಶ್, ಶ್ರೀಮತಿ ಚಂದ್ರಾವತಿ, ಶ್ರೀ ಪಿ. ವಿಶ್ವನಾಥ ನಾಯ್ಕ, ಶ್ರೀ ಬಿ.ರಮೇಶ್, ಶ್ರೀ ಯಶೋಧರ್ ಪಿ.ಕರ್ಕೇರಾ ಹಾಗೂ ವ್ಯವಸ್ಥಾಪನಾ ಮಂಡಲಿ ಸದಸ್ಯರಾದ ಶ್ರೀ ಯಾದವ ಕರ್ಮಾರ್ ಮತ್ತು ಶ್ರೀ ವಿಶಾಲ್‌ಎಲ್. ಸಾಲ್ಕಾರ್‌ವರು ಉಪಸ್ಥಿತರಿದ್ದರು. ಬ್ಯಾಂಕಿನ ಅಸಿಸ್ಟೆಂಟ್ ಮೇನೇಜರ್ ಶ್ರೀಮತಿ ವಿಜಯಾ ಎಂ. ಕೋಟ್ಯಾನ್‌ರವರು ಸಹಕರಿಸಿದರು.

ಸರಕಾರದ ಡಿಜಿಟಲ್ ಕರೆನ್ಸಿ 2022ಕ್ಕೆ ಪ್ರಾಯೋಗಿಕ ಜಡುಗಡೆ : ಆರ್‌ಬಿ ಹಿರಿಯ ಅಧಿಕಾರಿ

ಮುಂಬೈ : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮುಂದಿನ ವರ್ಷ ತನ್ನ ಮೊದಲ ಡಿಜಿಟಲ್ ಕರೆನ್ಸಿಯನ್ನು ಬಿಡುಗಡೆಗೊಳಿಸುವ ನಿರೀಕ್ಷೆ ಇದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ಡಿಜಿಟಲ್ ಕರೆನ್ಸಿಯು ಮುಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಪ್ರಾಯೋಗಿಕವಾಗಿ ಬಿಡುಗಡೆಯಾಗಲಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ 'ಬ್ಯಾಂಕಿಂಗ್ ಮತ್ತು ಎಕನಾಮಿಕ್ ಕಾನ್‌ಕ್ಲೇವ್'ನಲ್ಲಿ ಹಿರಿಯ ಕೇಂದ್ರೀಯ ಬ್ಯಾಂಕ್‌ನ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.

"2022ರ ಜನವರಿ - ಮಾರ್ಚ್ ಅವಧಿಯಲ್ಲಿ ಪ್ರಾಯೋಗಿಕವಾಗಿ ಆರ್‌ಬಿಐ ತನ್ನ ಡಿಜಿಟಲ್ ಕರೆನ್ಸಿಯನ್ನು ಬಿಡುಗಡೆಗೊಳಿಸುವ ಸಾಧ್ಯತೆ ಇದೆ," ಎಂದು ಆರ್‌ಬಿಐನ ಪೇಮೆಂಟ್ ಆಂಡ್ ಸೆಟ್ಲೆಮೆಂಟ್ ವಿಭಾಗದ ಹಿರಿಯ ಅಧಿಕಾರಿ ಪಿ. ವಾಸುದೇವನ್ ಹೇಳಿರುವುದಾಗಿ ವರದಿಯಾಗಿದೆ.

ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಎಸ್) ಕರೆನ್ಸಿಯ ವರ್ಚುವಲ್ ರೂಪವಾಗಿದ್ದು, ಇದರ ಬಿಡುಗಡೆ ಬಗ್ಗೆ ಅಧಿಕೃತ ವೇಳಾಪಟ್ಟಿ ನಿಗದಿಯಾಗಿಲ್ಲ. ಸಿಬಿಡಿಎಸ್ ಎಂಬುದು ಸಾಮಾನ್ಯ ಸಂಗತಿಯಲ್ಲ. ಅವಸರದಲ್ಲಿ ಇದರ ಬಿಡುಗಡೆ ಅಸಾಧ್ಯ. ಎಲ್ಲ ಆಯಾಮಗಳಲ್ಲೂ ಸಿದ್ಧತೆಗಳನ್ನು ಮಾಡುವುದು ಅನಿವಾರ್ಯ ಎಂದು ವಾಸುದೇವನ್ ಹೇಳಿದ್ದಾರೆ.

ಡಿಜಿಟಲ್ ಕರೆನ್ಸಿಯು ನಿಯಂತ್ರಣದ ಸ್ವರೂಪದ ಬಗ್ಗೆಯೂ ಪರಾಮರ್ಶೆ ನಡೆಯುತ್ತಿದೆ. ಕ್ರಿಪ್ಟೋ ಕರೆನ್ಸಿಗಳು ಹಣಕಾಸು ಸ್ಥಿರತೆಗೆ ಅಡ್ಡಿ ಮಾಡಬಹುದು ಎಂಬ ಕಳವಳವನ್ನು ಆರ್‌ಬಿಐ ಹಲವು ಸಲ ವ್ಯಕ್ತಪಡಿಸಿದೆ.

ಏನಿದು ಆರ್‌ಬಿಐ ಡಿಜಿಟಲ್ ಕರೆನ್ಸಿ? : ಈಗ ಚಲಾವಣೆಯಲ್ಲಿರುವ ಕರೆನ್ಸಿ ರೂಪಾಯಿಗೆ ಪರ್ಯಾಯವಾಗಿ ಬಳಸಬಹುದಾದ ವರ್ಚುವಲ್ ಕರೆನ್ಸಿಯೇ ಡಿಜಿಟಲ್ ಕರೆನ್ಸಿ. ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿಯನ್ನು (ಸಿಬಿಡಿಎಸ್) ಚಲಾವಣೆಗೆ ತರಲು ಆರ್‌ಬಿಐ ಸಜ್ಜಾಗುತ್ತಿದೆ.

ವ್ಯತ್ಯಾಸವೇನು? : ಇದು ಬಿಟ್ ಕಾಯಿನ್ ಮಾದರಿಯ ಕ್ರಿಪ್ಟೋ ಕರೆನ್ಸಿ ಅಲ್ಲ. ಬಿಟ್ ಕಾಯಿನ್ ಡಿಜಿಟಲ್ ದತ್ತಾಂಶಗಳೊಂದಿಗೆ ಸ್ಕ್ವೇರ್ ಆಗಿರುತ್ತದೆ. ಹಾಗೂ ವಿಕೇಂದ್ರೀಕರಣವಾಗಿರುತ್ತದೆ. ಹಾಗೂ ಯಾವುದೇ ಸರಕಾರಿ ನಿಯಂತ್ರಕ ವ್ಯವಸ್ಥೆಗೆ ಸಂಬಂಧಿಸಿರುವುದಿಲ್ಲ. ಮತ್ತೊಂದು ಕಡೆ ಆರ್‌ಬಿಐ ಡಿಜಿಟಲ್ ಕರೆನ್ಸಿ (ಸಿಬಿಡಿಎಸ್) ಸರಕಾರದ ಮಾನ್ಯತೆ ಗಳಿಸಿರುತ್ತದೆ.

ಪ್ರಯೋಜನವೇನು? : ಕಾಗದದ ನೋಟುಗಳ ಮೇಲಿನ ಅವಲಂಬನೆ ಕಡಿಮೆಯಾಗಲಿದೆ. ಹಣಕಾಸು ವರ್ಗಾವಣೆ ತಂತ್ರಜ್ಞಾನದ ನೆರವಿನಿಂದ ಮತ್ತಷ್ಟು ಸುಗಮವಾಗಲಿದೆ. ಜತೆಗೆ ಖಾಸಗಿ ಕ್ರಿಪ್ಟೋ ಕರೆನ್ಸಿಗಳಿಗೆ ಪರ್ಯಾಯವಾಗಿ ಡಿಜಿಟಲ್ ಕರೆನ್ಸಿಯನ್ನು ಚಲಾವಣೆಗೊಳಿಸಬಹುದು.

10 ರೂ. ನಾಣ್ಯಕ್ಕೆ ಅಘೋಷಿತ ನಿಷೇಧ : ಬ್ಯಾಂಕ್ ಅಧಿಕಾರಿಗಳು ಹೇಳುವುದೇನು?



“10 ರೂಪಾಯಿ ನಾಣ್ಯಗಳು ಬಳಕೆಯಲ್ಲಿ ಇದೆ. ಎಲ್ಲರೂ ಯಾವುದೇ ಆತಂಕವಿಲ್ಲದೆ ಈ ನಾಣ್ಯಗಳನ್ನು ಬಳಸಬಹುದಾಗಿದೆ.”

– ಮಧುಸೂದನ್, ಲೀಡ್ ಬ್ಯಾಂಕ್ ಮ್ಯಾನೇಜರ್

“10 ರೂಪಾಯಿ ನಾಣ್ಯಗಳನ್ನು ಯಾವ ಗ್ರಾಹಕರು ಪಡೆಯುತ್ತಿಲ್ಲ. ನಾವು ಅದನ್ನು ಪಡೆದು ಏನು ಮಾಡಬೇಕು ಎಂದು ನಾವು ಪಡೆಯೋದನ್ನು ನಿಲ್ಲಿಸಿದ್ದೇವೆ.”

– ಶಂಭು, ಹೋಟೆಲ್ ಮಾಲೀಕ

“ಗ್ರಾಹಕರಿಂದ ಪಡೆದ 10 ರೂಪಾಯಿ ನಾಣ್ಯಗಳು ಮನೆಯಲ್ಲಿಯೇ ಉಳಿದುಕೊಂಡಿದೆ. ಮತ್ತೆ ಪಡೆದು ಬ್ಯಾಂಕಿಗೆ ಅಲೆಯುವುದು ಬೇಕಿಲ್ಲ.”

– ನರಸಮ್ಮ, ದಿನಸಿ ಅಂಗಡಿ ಮಾಲೀಕರು.

ಪ್ರಮುಖಾಂಶಗಳು

- ಜನರಿಗೆ ಅಘೋಷಿತ ನಿಷೇಧಕ್ಕೆ ಒಳಗಾದ 10ರೂ ನಾಣ್ಯ
- 1,2,5ರೂ.ಗಳ ನಾಣ್ಯಗಳಿಗಿಲ್ಲ ಸಮಸ್ಯೆ
- ವ್ಯಾಪಾರಿಗಳಲ್ಲಿ ನಾಣ್ಯದ ಕುರಿತು ನಿರಾಸಕ್ತಿ
- ಬ್ಯಾಂಕ್‌ಗಳಲ್ಲಿ ಕರಪತ್ರದ ಮೂಲಕ ನಾಣ್ಯ ಬಳಕೆಗೆ ಅರಿವು
- 10ರೂ ನಾಣ್ಯ ಚಲಾವಣೆಯಲ್ಲಿದೆ ಬಳಸಿ ಎನ್ನುತ್ತಿರುವ ಅಧಿಕಾರಿಗಳು
- ಮನೆಗಳಲ್ಲಿ ಉಳಿದ ನಾಣ್ಯ

ಕೆಲವರಿಗೆ ಹೊಸದಾಗಿ ಬಿಡುಗಡೆಯಾದ ನಾಣ್ಯಗಳ ಸಂಗ್ರಹಿಸುವ ಹವ್ಯಾಸವಿರುತ್ತದೆ. ಅದರಂತೆ 10ರೂಪಾಯಿ ಚಲಾವಣೆಗೆ ಬಂದಾಗ ಇದರ ಡಿಸೈನ್‌ಗೆ ಮರಳಾಗಿ ಹೆಚ್ಚಾಗಿ ಸಂಗ್ರಹಿಸಿದ್ದರು. ಆದರೆ ನಂತರದ ದಿನಗಳಲ್ಲಿ ಅಘೋಷಿತ ನಿಷೇಧಕ್ಕೆ 10ರೂ. ನಾಣ್ಯಗಳು ಒಳಗಾಯಿತು. ಇದರಿಂದ ಮನೆಯಲ್ಲಿದ್ದ ನಾಣ್ಯಗಳನ್ನು ಬಳಸಲಾಗದೇ 100 ರಿಂದ ಸಾವಿರಾರು ರೂಪಾಯಿ ಮೌಲ್ಯ ನಾಣ್ಯಗಳು ಮನೆಗಳಲ್ಲಿ ಉಳಿದುಕೊಂಡಿದೆ.

ಬ್ಯಾಂಕ್‌ನಲ್ಲಿ ಅರಿವು : 10ರೂಪಾಯಿ ನಾಣ್ಯಗಳ ಯಾವುದೇ ರೀತಿಯ ನಿಷೇಧಕ್ಕೆ ಒಳಗಾಗಿಲ್ಲವೆಂದು ಆರ್‌ಬಿಐ ತಿಳಿಸಿತ್ತು. ಆದರೆ ಅದೇಕೋ ಜನರು ಇದನ್ನು ಕೇಳುವ ಮನಸ್ಸಿರಲಿಲ್ಲ ಇರಲಿಲ್ಲ. ಇದರಿಂದ ಅದರ ಬಳಕೆ ಆರಂಭವಾಗಲಿಲ್ಲ. ಇದರಿಂದ ಬ್ಯಾಂಕ್‌ಗಳಿಗೆ ಬರುವ ಗ್ರಾಹಕರಿಗೆ ಇದರ ಬಗ್ಗೆ ತಿಳಿಸುವ ಮೂಲಕ ಕರಪತ್ರಗಳ ಮೂಲಕ ಮಾಹಿತಿ ಬಿತ್ತರಿಸುವ ಕೆಲಸವನ್ನು ಮಾಡಲಾಗುತ್ತಿದೆ.

ಕೆಲವೆಡೆ ಮಾಹಿತಿ ಕಾರ್ಯಕ್ರಮ : 10 ರೂಪಾಯಿ ನಾಣ್ಯಗಳ ಬಗ್ಗೆ ಜನರಿಗಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಪ್ರಯತ್ನಿಸಲಾಗುತ್ತಿದೆ. ಈ ಬೆನ್ನಲ್ಲೇ ಕೆಲವೆಡೆ ಅಧಿಕಾರಿಗಳು ಜನಸಂದಣಿ ಪ್ರದೇಶಗಳಾದ ಎಪಿಎಂಸಿ, ಪೆಟ್ರೋಲ್‌ಬಂಕ್, ವಾಣಿಜ್ಯ ಮಳಿಗೆ ಬಳಿ ತೆರಳಿ ಅಲ್ಲಿ 10ರೂ. ನಾಣ್ಯಗಳ ಚಲಾವಣೆ ಮಾಡಿ ನಾಣ್ಯಗಳ ಬಳಕೆ ಕುರಿತು ಅರಿವು ಮೂಡಿಸುತ್ತಿದ್ದಾರೆ.

ದೇಶದಾದ್ಯಂತ 2016ರ ನವೆಂಬರ್‌ನಲ್ಲಿ 500 ಮತ್ತು 1000 ರೂ. ಕರೆನ್ಸಿ ನೋಟುಗಳನ್ನು ರದ್ದು ಮಾಡಿದ ಮೇಲೆ ಕೇಂದ್ರ ಸರಕಾರ ಯಾವುದೇ ನೋಟುಗಳನ್ನು ಅಥವಾ ನಾಣ್ಯಗಳನ್ನು ರದ್ದತಿ ಮಾಡಿಲ್ಲ. ಆದರೆ ಮಾರುಕಟ್ಟೆಯಲ್ಲಿ ಹತ್ತು ರೂಪಾಯಿ ನಾಣ್ಯಗಳನ್ನು ಮಾತ್ರ ಅಘೋಷಿತ ನಿಷೇಧಕ್ಕೆ ಜನರು ಗುರಿಪಡಿಸಿದ್ದಾರೆ.

ರಸ್ತೆ ಬದಿಯ ತರಕಾರಿ ಅಂಗಡಿಯವರು, ಪಾನಿಪುರಿ ಸ್ಟಾಲ್‌ನವರು, ಸಣ್ಣ ಪುಟ್ಟ ಅಂಗಡಿಗಳು ಹೀಗೆ ಎಲ್ಲೆಡೆ ಪ್ರಯತ್ನಿಸಿದರೂ ಅವುಗಳನ್ನು ಚಲಾವಣೆ ಮಾಡಲು ಆಗುತ್ತಿಲ್ಲ. ಯಾಕೆ ತೆಗೆದುಕೊಳ್ಳುವುದಿಲ್ಲ ಎಂದು ಕೇಳಿದರೆ, ಅವುಗಳನ್ನು ಯಾರೂ ತೆಗೆದುಕೊಳ್ಳುವುದಿಲ್ಲ ಎನ್ನುವ ಸಿದ್ಧ ಉತ್ತರ ದೊರಕುತ್ತದೆ. 10 ರೂ. ನಾಣ್ಯಗಳು ಯಾವುದೇ ರೀತಿ ನಿಷೇಧಕ್ಕೆ ಒಳಗಾಗಿಲ್ಲ. ಇದನ್ನು ಎಲ್ಲರೂ ಬಳಸಿ ಎಂಬುದು ಬ್ಯಾಂಕ್‌ನ ಅಧಿಕಾರಿಗಳ ಕಿವಿಮಾತಾಗಿದೆ.

ಅಘೋಷಿತ ನಿಷೇಧ : ಯಾವುದೇ ಸಮಸ್ಯೆಯಿಲ್ಲದೆ ಬಳಕೆಯಾಗುತ್ತಿದ್ದ 10ರೂ. ನಾಣ್ಯಗಳ ಬಳಕೆ ಒಮ್ಮೆಲೆ ನಿಂತು ಹೋಯಿತು. ಹತ್ತು ರೂ. ನಾಣ್ಯಗಳ ಅಘೋಷಿತ ನಿಷೇಧದ ಹಿಂದೆ ಯಾವುದೇ ದೃಢವಾದ ಕಾರಣ ಕಾಣುತ್ತಿಲ್ಲ. ಇದು ಊಹಾಪೋಹ ಮತ್ತು ವದಂತಿಗಳು ಸೃಷ್ಟಿಸಿದ ಸಮಸ್ಯೆಯಾಗಿದೆ. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಇದರ ಬಗ್ಗೆ ಅಪಪ್ರಚಾರ ಮಾಡಿ ಈ ರೀತಿಯ 10ರೂ. ನಾಣ್ಯಗಳ ಅನಧಿಕೃತ ನಿಷೇಧಕ್ಕೆ ಕಾರಣರಾಗಿದ್ದಾರೆ ಎಂದು ಬ್ಯಾಂಕ್‌ಸಿಬ್ಬಂದಿಗಳ ಅಭಿಪ್ರಾಯವಾಗಿದೆ.

10ರೂ. ನಾಣ್ಯಕ್ಕೆ ಮಾತ್ರ ನಿಷೇಧ : 2005ರಲ್ಲಿ ಚಲಾವಣೆಗೆ ಬಂದ 10 ರೂಪಾಯಿ ನಾಣ್ಯಗಳ ಬಳಕೆ ಆರಂಭದಲ್ಲಿ ಉತ್ತಮವಾಗಿತ್ತು. ಆದರೆ ಕಳೆದೊಂದು ಮೂರು ವರ್ಷಗಳಿಂದ ಸಂಪೂರ್ಣ ಬಳಕೆಯಾಗುತ್ತಿಲ್ಲ. ಇನ್ನುಳಿದಂತೆ 1,2,5 ರೂ. ನಾಣ್ಯಗಳ ಬಳಕೆಗೆ ಯಾವುದೇ ಸಮಸ್ಯೆಯಾಗದಂತೆ ಮುಂದುವರಿದಿದೆ. ಆದರೆ 10ರೂ. ನಾಣ್ಯಕ್ಕೆ ಮಾತ್ರ ಯಾಕೆ ಈ ನಿಷೇಧ ಎಂಬುದಕ್ಕೆ ಉತ್ತರ ಸಿಗುತ್ತಿಲ್ಲ.

ದಿ ಬೈಲಹೊಂಗಲ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ : 96ನೇ ವಾರ್ಷಿಕ ಸರ್ವಸಾಧಾರಣ ಸಭೆ



ಬೈಲಹೊಂಗಲ : ದಿ ಬೈಲಹೊಂಗಲ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ 96ನೇ ವಾರ್ಷಿಕ ಸರ್ವಸಾಧಾರಣ ಸಭೆಯು ದಿನಾಂಕ : 13.11.2021 ರಂದು ಶ್ರೀ ಬಿ.ಬಿ.ಗಣಾಚಾರಿ ಕಲ್ಯಾಣ ಮಂಟಪದಲ್ಲಿ ಜರುಗಿತು.

ಬ್ಯಾಂಕಿನ ಅಧ್ಯಕ್ಷರಾದ ಡಾ|| ಬಿ.ಹೆಚ್. ಮೆಟಗುಡ್ಡ ರವರು ಮಾತನಾಡಿ ಬ್ಯಾಂಕು ಪ್ರಸಕ್ತ ಹಣಕಾಸಿನ ವರ್ಷದಲ್ಲಿ 140.00ಲಕ್ಷ ನಿವ್ವಳ ಲಾಭ ಗಳಿಸಿದೆ. ದುಡಿಯುವ ಬಂಡವಾಳ ರೂ.298.43 ಕೋಟಿ, ಠೇವುಗಳು ರೂ.265.00 ಕೋಟಿ ಹಾಗೂ ರೂ.187.84 ಕೋಟಿಗಳಷ್ಟು ಸಾಲಗಳನ್ನು ಹೊಂದಿ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು 96ನೇ ವಾರ್ಷಿಕ ಮಹಾಸಭೆಯಲ್ಲಿ ತಿಳಿಸಿದರು.


ಸರ್ವಸಾಧಾರಣ ಸಭೆಯಲ್ಲಿ ಬ್ಯಾಂಕಿನ ಎಲ್ಲಾ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಶಾಖೆಗಳ ಸಲಹಾ ಸಮಿತಿ ಸದಸ್ಯರು ಹಾಜರಿದ್ದರು.

ಬ್ಯಾಂಕಿನ ಅಡಾವೆ ಹಾಗೂ ಲಾಭ ಹಾನಿ ಪತ್ರಿಕೆಯನ್ನು ಬ್ಯಾಂಕಿನ ಮುಖ್ಯಕಾರ್ಯನಿರ್ವಾಹಕರಾದ ಶ್ರೀಮತಿ ಎಸ್.ಎಸ್. ಮೆಟಗುಡ್ಡ ಪ್ರಸ್ತುತ ಪಡಿಸಿದರು. ಸದಸ್ಯರ ಜೊತೆ ವಿಚಾರ ವಿನಿಮಯ ನಡೆಯಿತು.

ತದನಂತರ ನಿರ್ದೇಶಕರಾದ ಶ್ರೀ ಸಿ.ಎಮ್. ಮೆಟಗುಡ್ಡ ವಂದಿಸಿದರು. ಕಾರ್ಯಕ್ರಮವನ್ನು ಶಾಖಾಧಿಕಾರಿಗಳಾದ ಶ್ರೀ ಸುರೇಶ ಬಿ. ಗೀರನವರ ನಿರೂಪಿಸಿದರು.

ಕ್ರಿಶ್ಣ ಹೂಡಿಕೆಗೆ ಸಾಲ ನೀಡಲಾಗುತ್ತಿದೆ ಎಂಬ ಮಾಹಿತಿ ಇದೆ : ಆರ್‌ಬಿಎ ಗವರ್ನರ್

ಮುಂಬೈ : ಕ್ರಿಶ್ಣ ಕರನ್ನಿಗಳಲ್ಲಿ ಹೂಡಿಕೆ ಮಾಡುವ ಖಾತೆ ತೆರೆಯಲು ಸಾಲ ನೀಡಲಾಗುತ್ತಿದೆ ಎಂಬ ಮಾಹಿತಿ ಬಂದಿದೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರು ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕ್ರಿಶ್ಣ ಕರನ್ನಿಗಳಲ್ಲಿ ನಡೆಯುವ ವಹಿವಾಟಿನ ಮೊತ್ತವು ಹೆಚ್ಚಾಗಿದ್ದರೂ ಅವುಗಳ ವಹಿವಾಟು ನಡೆಸುತ್ತಿರುವ ಖಾತೆಗಳ ಸಂಖ್ಯೆಯನ್ನು ಉತ್ತೇಜ್ಜಿ ಮಾಡಿ ಹೇಳಲಾಗುತ್ತಿದೆ ಎಂದಿದ್ದಾರೆ. ದೇಶದ ಆರ್ಥಿಕ ಸ್ಥಿರತೆಗೆ ಧಕ್ಕೆ ತರಬಲ್ಲ ಸಂಗತಿಗಳು ಕ್ರಿಶ್ಣ ಕರನ್ನಿಗಳ ಜೊತೆ ಬೆಸೆದುಕೊಂಡಿವೆ ಎಂದು ಅವರು ಹೇಳಿದ್ದಾರೆ. ಆಂತರಿಕವಾಗಿ ವಿಸ್ತೃತ ಚರ್ಚೆ ನಡೆಸಿದ ನಂತರ ಆರ್‌ಬಿಎ, ಹಣಕಾಸಿನ ಸ್ಥಿರತೆಗೆ ಸಂಬಂಧಿಸಿದಂತೆ ಕಳವಳ ಇದೆ ಎಂದು ಹೇಳಿತ್ತು. ಈ ಬಗ್ಗೆ ಇನ್ನಷ್ಟು ಆಳವಾದ ಚರ್ಚೆಗಳು ಬೇಕು ಎಂದು ದಾಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕ್ರಿಶ್ಣ ಕರನ್ನಿಗಳಲ್ಲಿ ಹಣ ಹೂಡಿಕೆ ಮಾಡಿದರೆ ಭಾರಿ ಮೊತ್ತದ ಲಾಭ ಸಿಗುತ್ತದೆ ಎಂದು ಜನರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ ಎಂದು ಆರ್‌ಬಿಎ ಕಳವಳ ವ್ಯಕ್ತಪಡಿಸಿದೆ.



ನಿಮ್ಮ ಪ್ರಶ್ನೆ ನಮ್ಮ ಉತ್ತರ

» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.



01. ನಮ್ಮ ಬ್ಯಾಂಕಿನಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (MSME) ಮಾರ್ಚ್ 31, 2021ರ ನಂತರ ಹೊಸ ಸಾಲ ನೀಡಿದ್ದೇವೆ. ಈ ಸಾಲಗಳಿಗೆ ಕೇಂದ್ರ ಸರ್ಕಾರದ ಬಡ್ಡಿ ರಿಯಾಯಿತಿ ಯೋಜನೆಯ ಲಾಭ ದೊರೆಯುವುದೇ?

- ಇಳಕಲ್ ಕೋ-ಆಪರೇಟಿವ್ ಬ್ಯಾಂಕ್ ಲಿ.,

ಉತ್ತರ : ಭಾರತ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ (MSME) ನವೆಂಬರ್ 2, 2018ರಂದು MSMEಗಳಿಗೆ ಬಡ್ಡಿ ರಿಯಾಯಿತಿ ಯೋಜನೆ 2018 ಯನ್ನು ಜಾರಿ ಮಾಡಿದೆ. ಈ ಯೋಜನೆಯನ್ನು ಮಾರ್ಚ್ 3, 2020ರಿಂದ ಪಟ್ಟಣ ಸಹಕಾರ ಬ್ಯಾಂಕಿನ ಸಾಲಗಾರರಿಗೆ ವಿಸ್ತರಿಸಲಾಯಿತು. ಈ ಯೋಜನೆಯಡಿ ಒಂದು ಕೋಟಿವರೆಗಿನ ಸಾಲಗಳಿಗೆ ಶೇ.2ರಷ್ಟು ಬಡ್ಡಿ ರಿಯಾಯಿತಿಯನ್ನು ನೀಡಲಾಗಿದೆ. ಈ ಯೋಜನೆಯ ಲಾಭ ಮಾರ್ಚ್ 3, 2020 ರಿಂದ ಮಾರ್ಚ್ 31, 2021ರ ನಡುವೆ MSMEಗಳಿಗೆ ನೀಡುವ ಹೊಸ ಸಾಲಗಳಿಗೆ ಮಾತ್ರ ಸಿಗಲಿದೆ. ಆದ್ದರಿಂದ, ಮಾರ್ಚ್ 31, 2021ರ ನಂತರ ನೀಡಿದ ಸಾಲಗಳಿಗೆ ಈ ಯೋಜನೆಯ ಲಾಭ ಈಗಿರುವ ಮಾರ್ಗಸೂಚಿಯಂತೆ ದೊರೆಯುವುದಿಲ್ಲ.

02. ಇತ್ತೀಚೆಗೆ ರಿಜರ್ವ್ ಬ್ಯಾಂಕು ಏಕೀಕೃತ ಒಂಬುಡ್ಸ್‌ಮನ್ ಯೋಜನೆಯನ್ನು ಜಾರಿಗೊಳಿಸಿ ಪಟ್ಟಣ ಸಹಕಾರ ಬ್ಯಾಂಕುಗಳನ್ನು ಕೂಡಾ ಈ ಯೋಜನೆಯಡಿಯಲ್ಲಿ ತರಲಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಬ್ಯಾಂಕು ಕೈಗೊಳ್ಳಬೇಕಾದ ಕ್ರಮಗಳೇನು? ಸಾರ್ವಜನಿಕರು ಬ್ಯಾಂಕಿನ ವ್ಯವಹಾರದ ಬಗ್ಗೆ ಅಥವಾ ಬ್ಯಾಂಕಿನ ಗ್ರಾಹಕರ ಬಗ್ಗೆ ಮಾಹಿತಿಯನ್ನು ಕೋರಬಹುದೇ? ಸಾಲವನ್ನು ನಿರಾಕರಿಸಿದರೆ ಒಂಬುಡ್ಸ್‌ಮನ್‌ಗೆ ದೂರು ಕೊಡಬಹುದೇ?

- ಶಿವ ಸಹಕಾರ ಬ್ಯಾಂಕ್ ಲಿ., ಶಿಕಾರಿಪುರ.

ಉತ್ತರ : ಏಕೀಕೃತ ಬ್ಯಾಂಕಿಂಗ್ ಒಂಬುಡ್ಸ್‌ಮನ್ ಕೇವಲ ಬ್ಯಾಂಕಿನ ಗ್ರಾಹಕರಿಗೆ ಅನ್ವಯಿಸುವುದೇ ಹೊರತು ಸಾರ್ವಜನಿಕರಿಗಲ್ಲ. ಈ ಯೋಜನೆ ಮಾಹಿತಿ ಹಕ್ಕು ಕಾಯ್ದೆಗೆ ಸರಿಸಮವಲ್ಲ. ಬ್ಯಾಂಕು ಕೈಗೊಳ್ಳುವ ವಾಣಿಜ್ಯ ತೀರ್ಮಾನ / ವಾಣಿಜ್ಯ ನಿರ್ಧಾರಗಳ ಬಗ್ಗೆ ಒಂಬುಡ್ಸ್‌ಮನ್‌ಗೆ ದೂರು ನೀಡುವಂತಿಲ್ಲ. ಸಾಲಗಳ ಬಗ್ಗೆ ನಿರ್ಧಾರ ಕೈಗೊಳ್ಳುವುದು ಬ್ಯಾಂಕಿನ ಸಾಲದ ನೀತಿಗೆ ಅನುಗುಣವಾಗಿ ತೆಗೆದುಕೊಂಡ ವಾಣಿಜ್ಯ ತೀರ್ಮಾನ ಆಗಿರುವುದರಿಂದ ಸಾಲ ನಿರಾಕರಣೆ ಬಗ್ಗೆ ಒಂಬುಡ್ಸ್‌ಮನ್‌ಗೆ ದೂರು ನೀಡುವಂತಿಲ್ಲ. ಬ್ಯಾಂಕುಗಳಿಗೆ ತಮ್ಮ ಗ್ರಾಹಕರಿಂದ ಸೇವೆಯಲ್ಲಿ ಕೊರತೆಯ ಬಗ್ಗೆ ದೂರು ಬಂದರೆ 30 ದಿನಗಳೊಳಗೆ ಉತ್ತರ ನೀಡಿ. ಒಂಬುಡ್ಸ್‌ಮನ್‌ನಿಂದ ಸ್ವಾಧೀಕರಣ ಕೇಳಿದರೆ ಸಮಾಧಾನಕರ ಉತ್ತರ ನೀಡಿ. ರಿಜರ್ವ್ ಬ್ಯಾಂಕಿನ ಮಾರ್ಗಸೂಚಿಯನ್ನು ಸರಿಯಾಗಿ ಪಾಲಿಸಿ ದೂರು ಬರುವ ಸಾಧ್ಯತೆಯನ್ನು ಕಡಿಮೆ ಮಾಡಿ. ಈ ಒಂಬುಡ್ಸ್‌ಮನ್ ಯೋಜನೆ 50 ಕೋಟಿ ರೂಪಾಯಿಗಿಂತ ಅಧಿಕ ಠೇವಣಿ ಹೊಂದಿರುವ ಬ್ಯಾಂಕುಗಳಿಗೆ ಮಾತ್ರ ಅನ್ವಯಿಸುತ್ತದೆ.



ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರಿಂದ ಸಾಕಷ್ಟು ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ವಿವಾದಿತ ಕೃಷಿ ಕಾನೂನುಗಳನ್ನು ವಾಪಸ್ ಪಡೆದಿದೆ.
- ಯಶಸ್ವಿನಿ ಯೋಜನೆಯನ್ನು ಮರು ಜಾರಿಗೆ ಚಿಂತನೆ ನಡೆಸಲಾಗಿದ್ದು, 2022ರ ಮಾರ್ಚ್‌ನಲ್ಲಿ ಮರುಜಾರಿಯಾಗುವ ಸಾಧ್ಯತೆ ಇದೆ.
- ತಿರುಪತಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಪ್ರವಾಹದ ಸ್ಥಿತಿ ಉಂಟಾಗಿ ನದಿಯಂತಾದ ರಸ್ತೆಗಳಲ್ಲಿ ವಾಹನಗಳು ಕೊಚ್ಚಿ ಹೋದವು.
- ಕರಾವಳಿ ಹಾಗೂ ಮಲೆನಾಡು ಭಾಗವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿರುವ ಆಗುಂಬೆ ಘಾಟಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಬಿರುಕುಬಿಟ್ಟಿದ್ದು, ಕುಸಿಯುವ ಭೀತಿ ಎದುರಾಗಿದೆ.
- ಎಂಟು ವರ್ಷದ ಬಾಲಕಿ ಮತ್ತು ಆಕೆಯ ತಂದೆಯ ಮೇಲೆ ಮೊಬೈಲ್ ಕಳ್ಳತನದ ಸುಳ್ಳು ಆರೋಪ ಹೊರಿಸಿ, ಸಾರ್ವಜನಿಕರ ಎದುರಲ್ಲಿ

ಅವಮಾನಿಸಿದ ಮಹಿಳಾ ಪೊಲೀಸ್ ಅಧಿಕಾರಿ ವಿರುದ್ಧ ಬಾಲಕಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದು, ರೂ. 50 ಲಕ್ಷ ಪರಿಹಾರ ಕೊಡಲು ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾಳೆ.

- ರಾಜ್ಯದ ಮೈಸೂರು, ಧಾರವಾಡ, ಹಾರೋಹಳ್ಳಿ ಮತ್ತು ಕಲಬುರಗಿಗಳಲ್ಲಿ ಮಹಿಳಾ ಉದ್ಯಮಿಗಳಿಗೆ ಮೀಸಲಾದ ಪ್ರತ್ಯೇಕ ಕೈಗಾರಿಕಾ ಪಾರ್ಕ್ ಸ್ಥಾಪಿಸಲಾಗುವುದು ಎಂದು ಭಾರೀ ಮತ್ತು ಮಧ್ಯಮ ಗಾತ್ರ ಕೈಗಾರಿಕಾ ಸಚಿವರು ತಿಳಿಸಿದ್ದಾರೆ.
- ಕಳೆದ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಕೇವಲ 6 ತಿಂಗಳಲ್ಲಿ ರಾಜ್ಯದಲ್ಲಿ 59 ಸಾವಿರದ 632 ಮಂದಿ ಡಯಾಬಿಟಿಸ್ ಮತ್ತು ಬಿಸಿ ರೋಗಿಗಳು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ ಎಂದು ರಾಷ್ಟ್ರೀಯ ಡಯಾಬಿಟಿಸ್ ನಿಯಂತ್ರಣ ರಾಷ್ಟ್ರೀಯ ಕಾರ್ಯಕ್ರಮದ ಅಂಕಿಅಂಶ ಹೇಳುತ್ತದೆ.

ಹಿ ದು ಗ ರ ಅ ನಿ ಸಿ ಕೆ . . .



ರೈತರ, ಸಹಕಾರಿಗಳ ಪಾಲಿಗೆ ಸಹಾಯವಾಗಲಿದೆ : ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ರಾಜ್ಯದ ಸಹಕಾರಿ ಕ್ಷೇತ್ರ ಮತ್ತು ಬಡ ರೈತರ ಪಾಲಿಗೆ ಸಂಜೀವಿನಿಯಾಗಿತ್ತು. ಸರ್ಕಾರದ ಮಟ್ಟದಲ್ಲಿ ಈ ಯೋಜನೆಯ ಮರು ಜಾರಿಯ ಕುರಿತು ಚರ್ಚೆಗಳು ನಡೆಯುತ್ತಿರುವುದಾಗಿ ವರದಿಯಾಗಿದೆ. ಈ ಯೋಜನೆ ಮರು ಜಾರಿಯಾದಲ್ಲಿ ಸಹಕಾರ ಕ್ಷೇತ್ರ ಮತ್ತು ರೈತಾಪಿ ವರ್ಗದ ರಾಜ್ಯದ ಲಕ್ಷಾಂತರ ರೈತರ, ಸಹಕಾರಿಗಳ ಪಾಲಿಗೆ ಸಹಾಯವಾಗಲಿದೆ.

► ಶಿವಪ್ಪ ನಾಯಕ್, ಶಿವಮೊಗ್ಗ

ನಮ್ಮ ಆರ್ಥಿಕತೆಗೆ ಅಪಾಯ ಕಾದಿದೆ : ಆರಬಿಖ ಗವರ್ನರ್ ಅವರು ಕ್ರಿಪ್ಟೋ ಕರೆನ್ಸಿ ಬಗ್ಗೆ ಅನುಮಾನ ಅನೇಕ ಬಾರಿ ವ್ಯಕ್ತಪಡಿಸಿದ್ದಾರೆ. ತಮ್ಮ ಗಂಭೀರ ಹಾಗೂ ಪ್ರಮುಖ ಕಾಳಜಿಗಳನ್ನು ಕೇಂದ್ರ ಸರಕಾರದ ಗಮನಕ್ಕೆ ತರಲಾಗಿದೆ ಎಂದೂ ತಿಳಿಸಿದ್ದಾರೆ. ಈ ಬಗ್ಗೆ ಕೇಂದ್ರ ಸರಕಾರವೇ ಒಂದು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ತುರ್ತಾಗಿ ಕ್ರಿಪ್ಟೋ ಕರೆನ್ಸಿ ಬಗ್ಗೆ ತನ್ನ ನಿರ್ಧಾರ ತೆಗೆದುಕೊಳ್ಳುವುದು ಅಗತ್ಯವಿದೆ. ಇಲ್ಲದಿದ್ದಲ್ಲಿ ನಮ್ಮ ಆರ್ಥಿಕತೆಗೆ ಅಪಾಯ ಕಾದಿದೆ.

► ಬಿ. ಸುಬ್ರಮಣ್ಯ ಜೋಷಿ, ಹುಬ್ಬಳ್ಳಿ

ಸಂಪಾದಕರು :

ಪುಂಡಲಿಕ ಎನ್. ಕೇರೂರೆ,
ಮುಖ್ಯ ಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ
ಬ್ಯಾಂಕುಗಳ ಮಹಾಮಂಡಳ ನಿ.,
ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.
Published at : # 132, K.H. Road, Bangalore - 560027.
Printed at : Navarathna Printers, # 35, 3rd Cross, Sudhamanagar, Bangalore - 560027.